MAC CHARLES (INDIA) LTD. CIN No. L55101KA1979PLC003620

Regd. Office:

No.72/4, 1st Floor,

Cunningham Road,

Bangalore - 560 052

Phone:080-4903 0000

Extn: 3490

Email: investor.relations@maccharlesindia.com

website: www.maccharlesindia.com

To June 04, 2021 The General Manager- Listing BSE Limited

24th Floor, P J Towers, Dalal Street, Fort **Mumbai-400001**

Dear Sir,

Sub: Newspaper Publication - Financial Results 31.03.2021

Ref: BSE Scrip code 507836 ISIN: INE435D01014

We wish to inform you that pursuant to regulation 47 of SEBI(Listing obligations and Disclosure Requirements) Regulations 2015, the company has published its financial results for the Financial year ended 31st March,2021 in English Newspaper and Kannada Newspaper.

Copy of newspaper clippings are enclosed.

The same is also available on the website of the Company at www.maccharlesindia.com

Request you to take the same on record.

Thanking you,

Yours faithfully

For Mac Charles (India) Limited

Chandana Naidu Khare

Company Secretary and Compliance Officer



ಪ್ರಾದೇಶಿಕ

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಒತ್ತಾಯ

ಾಬ್ಬರಿಗೂ ಕೋವಿಡ್ ಲಸಿಕೆ

• ದಿಗಂತ ವರದಿ, ತುಮಕೂರು

ರಾಷ್ಟ್ರದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕೆಂದು ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ ಕೇಂದ್ರ ಸರ್ಕಾರವನು ಒತ್ತಾಯಿಸಿದರು

ತುಮಕೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ವೈದ್ಯಕೀಯ ತಜ್ಞರು ಮೊದಲನೇಯ ಅಲೆಯ ಸಂದರ್ಭದಲ್ಲಿಯೇ ರಾಷ್ಟರ ಹಾಗೂ ರಾಜ್ಯದ ಎಲರಿಗೂ ಕೋವಿಡ್ ಲಸಿಕೆ ನೀಡಬೇಕಿತ ಸರ್ಕಾರಗಳು ತಜ್ಞರ ಮಾತುಗಳನ್ನು ಗಂಭೀರ ವಾಗಿ ಪರಿಗಣಿಸದ ಪರಿಣಾಮ ಎರಡನೇ ಅಲೆಯಲ್ಲಿ ಸಾವು ನೋವುಗಳ ಸಂಖ್ಯೆ

ಪೆಚ್ಚಾಯಿತು ಎಂದು ಟೀಕಿದರು. ಕೋವಿಡ್ ನಿರ್ವಹಣೇಯ ವಿಷಯದಲ್ಲಿ ವಿಪಕ್ಷಗಳನ್ನು ಕೋರ್ಟ್ ನಿರ್ವಹಣೇಯ ವಿಷಯದಲ್ಲಿ ವಿಶೇಕ್ಷಗಳನ್ನು ಕರೆಯ ಮಾತನಾಡಿ ಸಲಹೆಗಳನ್ನು ಪಡೆಯುವಲ್ಲಿ ಶಾತ್ರಾರುಂದ ವರ್ತಿಸಿತು. ಇಂದಿಗೂ ಸಹ ನಾವು ಸಹಕಾರ ನೀಡಲು ಸಿದ್ದ ವಿದ್ದೇವೆ. ಆದರೆ ಆಡಳಿತ ಪಕ್ಷಗಳಿಗೆ ವಿಶಕ್ಷಗಳನ್ನು ಕರೆದು ಮಾತನಾಡುವ ಆಸಕ್ತಿ ಇಲ್ಲ ಎಂದರು. ನಿಮ್ಮ ಕೈಯಲ್ಲಿ ರಾಜ್ಯ ಮಾತನಾಡುವ ಆಸಕ್ತಿ ಇಲ್ಲ ಎಂದರು. ನಿಮ್ಮ ಕೈಯಲ್ಲಿ ರಾಜ್ಯ ಮಾತನಾಡುವ ಆಸಕ್ತಿ ಇಲ್ಲ ಎಂದರು. ನಿಮ್ಮ ಕೈಲ್ನಿ ಆಗದಲ್ಲಿ ಅಧಿಕಾರಿ ಬಿಟ್ಟು ಹೋಗಿ ಎಲ್ಲರಿಗೂ ಲಸಿಕೆ ನೀಡುವ ಕೆಲಸವನ್ನು ಕಾಂಗ್ಯೆಸ್ ಪಕ್ಷ ಮಾಡುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7

ಕಾರ್ಯನಿರ್ವಾಹಕ ಇಂಜಿನಿಯರ್ರವರ ಕಛೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಹರಪನಹಳ್ಳಿ ಸಂಖ್ಯೆ: ಕಾಪಾಇಂ/ಗ್ರಾಕುನೀನಿನೈವಿ/ಜ.ಪಳ್ಳಿ/ಎಎಬ./ಇ-ಪ್ರೂಕ್ ಆಲಾವಧಿ ಟೆಂಡರ್ ಪ್ರಕಟಣೆ/ಪ್ರಿ/2011-22/88 ದಿನಾಂತಃ 31-05-2021

ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ಪ್ರಕಟಣೆ ಸಂಖ್ಯೆ-07/2020-21

ಲೋಕೋಪಯೋಗಿ, ಬಂದರು ಮತ್ತು ಒಳನಾಡು

ಜಲಸಾರಿಗೆ ಇಲಾಖೆ ದಾವಣಗೆರೆ ವಿಭಾಗ, ದಾವಣಗೆರೆ. ಪ್ರಕಟಣೆ ಸಂ: ಐಎಫ್ಟ್-62/ಎಇ-2/2021-22/329 ದಿನಾಂಕ:-02.06.2021

ಣಕ್ಷೇಮ: ಈ ಕಚೇರ ಚೆಂಡರ್ ಪ್ರಕಟಣೆ ಸಂಖ್ಯೆ : ಕಾಅ್ಯರಾವಿದ್ಯಾಗು.ಎಫ್.ಟ.-01/ ಹೆಡ್ಡ7021-22 ದಿನಾಂಕ: 28.05.2021. ಲೋಕೋದಯೋಗಿ ಬಲಾಖೆ ವಿಧಾಗ ರಾವಣಗೆರೆ ವಿಧಾಗ ಪ್ರಾಪ್ತಿಯಲ್ಲಿನ ಹೊನ್ನಾಕ ತಾಲ್ವತಿಗೆ ಸಂಬಂಧಿಸಂತೆ ಕೆಳಗೆ ಸಿಸಿ ಮಾಡಿರುವವರಿಂದ ಕರ್ನಾಟಕ ರಾಜ್ಯವಾಲರ ಪರವಾಗಿ ಕೆಟರ್ಪಿ-2000ರನ್ನಯ ಮತ್ತು ಸ್ವಾಂಡರ್ಡ್ ಚೆಂಡರ್ ಡಾಕ್ಯೂಮೆಂಟ್ ನಿಯಮದಂತೆ 4059-ಇಲ್ಲರು ಕಟ್ಟಡಗಳು ಲೆಕ್ಷಕೀರ್ಪಿಕೆಗಳೂ ಕಾರ್ಮಾರಿಸುಕ್ ಕರ್ನಾಟಕ ಸರ್ಕಾರದ ಇ-ಪ್ರಕ್ಷ್ಮಾರ್ಯವರ್ಯ ಪ್ರೇಟರ್ಗ್ ಮೂಲಕ ಕರ್ನಾಟಕ ಲೋಕೋದಯೋಗಿ ಇಲಾಖೆಯಲ್ಲಿ ನೋಂದರಣೆ ಮಾಡಿದ ಅರ್ಹ ಟೆಂಡರ್ ದಾರರಿಂದ ಲೀಕೋಡಿ ಪಡೆಸಿದರು ಟಿಂಡರ್ಗಳನ್ನು ಜಹಾನಿಸಲಾಗಿದೆ.

್ವಿಲಕೋಟೆ ಪದ್ಧತಿಯಲ್ಲಿ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ. ಎಂದು ಕಾಮಗಾರಿಯ ಅಂದಾಜು ಮೊತ್ತ ರೂ. 100.00 ಲಕ್ಷ ಟೆಂಡರ್ ಪ್ರಕ್ಷಿಯೆಗೆ

ಕಳಕಂಡಂತೆ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ. ಕಾಮಗಾರಿಯ ಇಎಂಡಿ ಮೊತ್ತ ಮತ್ತು ಟೆಂಡರ್ ಪ್ರೋಸಸಿಂಗ್ ವೆಲೆಯನ್ನು ಇ–ಪೋರ್ಟಲ್ ನಲ್ಲಿ ಸೂಚಿಸಲ 1) ಟೆಂಡರ್ ಸ್ಟೀಕರಿಸಲು ಕೊನೆಯ ದಿನಾಂಕ: 21.06.2021 ಸಂಜೆ 4.00 ಗಂಟೆಯ

ಸಹಿ/- ಕಾರ್ಯಪಾಲಕ ಅಭಿಯಂತರರು. ರೋ.ಬಂ.ಒ.ಜ. ಇಲಾಖೆ ವಿಭಾಗ ದಾವಣ

ಇ- ಪ್ರೊಕೂರ್ಮೆಂಟ್ ಟೆಂಡರ್ ಪ್ರಕಟಣೆ

DISTRICT CONGRESS COMMITTEE, TUMAKURU

ವರ್ಷದ ಸಾಧನೆ ಶೂನ್ಯವಾಗಿದ್ದು, ದೇಶದ ಆರ್ಥಿಕತೆ ಉತ್ತಮ ಪಡಿಸುವಲ್ಲಿ, ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಲ್ಲ ಕ್ಷೇತ್ರಗಳ ಆಭಿವೃದ್ಧಿಯಲ್ಲೂ ವಿಫಲವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಮಾಜಿ ಚಲ್ಲೆಯಲ್ಲಿ 911 ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡುತ್ತಿದೆ. ಸಿರಾದಲ್ಲಿ ಸರ್ಕಾರದ ಪ್ರಕಾರ 61 ಮಂದಿ ಸಾವನ್ನಪ್ಪಿದ್ದಾರೆ. ನನ್ನ ಮಾಹಿತಿ ಪ್ರಕಾರ 154 ಮಂದಿ ಸಾವನ್ನಪ್ಪಿದ್ದಾರೆ ಎಂದರು. ಕೋವಿಡ್ ಮತ್ತು ನಾನ್ ಕೋವಿಡ್ ಎಂದು ವರ್ಗೀಕರಿಸಿ ನೀಡುತ್ತಿರುವುದು ಸಾವಿನ ಅಂಕಿ ಅಂಶ

ಮೀವಿ ಆಡಳಿತದ 7 ವರ್ಷಗಳಲ್ಲಿ ದೇಶದ ಆರ್ಥಿ ವೃವಸ್ಥೆ ಪಾತಾಳಕ್ಕೆ ಕುಸಿದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜೆಡಿಪಿ ಶೇ 10.86ರಷ್ಟು ಇತ್ತು. ಆದ ಅವಧಿಯಲ್ಲಿ ಜಡಿಪಿ ಶೇ 10.86ರಷ್ಟು ಇತ್ತು. ಆದರ ಈಗ ಶೇ (-) 7.30ಕ್ಕೆ ಕುಸಿದಿದೆ. ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, 7 ವರ್ಷಗಳಲ್ಲಿ 7 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಈ ಅವಧಿಯಲ್ಲಿ 7 ಜನಕ್ಕೂ ಉದ್ಯೋಗ ಸಿಕ್ಕಿಲ್ಲ. ಅಭಿವೃದ್ಧಿಯಲ್ಲಿ ದೇಶವನ್ನು 30 ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. 7 ವರ್ಷಗಳ ಸಾಧನೆ ಶ್ಯ

ಮುಚ್ಚ ಹಾಕುವ ಯತ್ನ ಎಂದು ಆರೋಪಿಸಿದರು. ರ್ಯಾಟ್, ಸಿ.ಟಿ. ಸ್ಕ್ಯಾನಿಂಗ್ ನಲ್ಲಿ ಕೋವಿಡ್ ದೃಢಪಟ್ಟು ಸಾವಸ್ಥ್ಯದವರನ್ನು ಕೋವಿಡ್/ನಿಂದ ಸಾವಸ್ಥ್ಯದವರ ಪಟ್ಟಿ ಯಂದ ಕೈಬಿಡಲಾಗಿದೆ. ವ್ಯವಸ್ಥಿತವಾಗಿ ಸಾವಿನ ಅಂಕಿ ಅಂತ ಮುಚ್ಚ ಹಾಕಲಾಗುತ್ತಿದೆ.ಕೋವಿಡ್ ನಿರ್ವಹಣೆ ಬಗ್ಗೆ ಉಚ್ಛ ನ್ಯಾ ಯಾಲಯ ಸ್ಥಯಂ ಪ್ರೇರಿತವಾಗಿ ವಿಚಾರಣೆ ಮಾಡುತ್ತಿವೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎಸ್. ಷಫಿ ಅಹಮದ್, ಡಾ. ರಫೀಕ್ಅಹಮದ್, ಮುರುಳೀಧರ ಹಾಲಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದರು.

ಹೆಗಡೆಯವರ ಕಾರ್ಯ ಶ್ರಾಘನೀಯ

ವೈ.ಎನ್.ಹೊಸಕೋಟೆ: ಧರ್ಮಸ್ಥಳದ ಧರ್ಮ ಧಿಕಾರಿಗಳಾದ ವೀರೇಂದ್ರ ಪೆಗ್ಗಡೆಯವರು ್ಯಾಂಲಗಳಾದ ವೀರೇಂದ್ರ ಕೈಗೊಳ್ಳುತ್ತಿರುವ ---ಜನಪರ 表のなどが ---ರವಾದವುಎಂದುಶಾಸಕವೆಂಕಟರಮಣಪ್ಪ

ಗ್ರಾಮರ ಶಿವವಾಲಯೋಗಿ ಆಶ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಗಭವೃದ್ದಿ ಯೇಜನೆಯು ಹಮ್ಮಿಕೊಂಡಿದ್ದ ಅಸವಾಯಕರಿಗೆ ಪಡಿತರ ಕೆಟ್ ವಿಶರಿಸಿ ಮಾರ್ಕಾಡುತ್ತಾ, ನಾಡಿನಾದ್ಯಂತ ಹೆಗ್ಗಡೆಯವರು ಸ್ಥಸವಾಯ ಗುಂಪುಗಳಿಗೆ ಸಾಲ, ವಿದ್ಯಾರ್ಥಿಕವೇಶನ, ವ್ಯದಾಪ್ತವೇಶನ, ದೇವಾಲಯಗಳ ಜೀರ್ಣೋಧ್ವಾರ ಇತ್ಯಾದಿಯಾಗಿ ಸಾಮಾನ್ಯ ಜನರ ಕೈಪಿಡಿಯುತ್ತಾ ಸಮುದಾಯದ ಪ್ರಗತಿ ಶ್ರಮಿಸುತ್ತಿದ್ದಾರೆ. ಇವರಿಂದ ಜನಕೆಗೆ ಉತ್ತಮ ಸೇವೆ ದೊರೆಯುತ್ತಿದೆ. ಕೊರೋನಾ ಲಾಕ್ ಡೌನ್ ಗ್ಯಾಮದ ಶಿವಬಾಲಯೋಗಿ ಆಶ್ರಮದಲ್ಲಿ ಶ್ರೀ

ಸಂದರ್ಭದಲ್ಲಿ ಆಹಾರ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ 320 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಸಹಕರಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಅವರು ಮುಂದುವರೆಯಬೇಕಾಗಿದೆ ಎಂದು

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಈ ಸಂದರ್ಭದಲ್ಲಿ ಗ್ರಾಮಾರಣಾಯತಿ ಆದೃಕ್ಷ ತಿ.ಸಿ. ಮಧ್ಯಮಿಲೇಶ್, ಶಾ.ಪಂ.ಉಪಾಧ್ಯಕ್ಷ ಪಿ.ಸಿ. ನಾಗರಾಮ, ಮುಖಂಡರಾದ ಎನ್.ಆರ್.ಆಶ್ರವ ಕುಮಾರ್, ಎಂ.ಆರ್.ಶಿವಾನಂದಪ್ಪೆ, ಎಸ್.ಟಿ. ನಾಗರಾಮ, ಹೆಚ್.ಕೆ.ಶ್ರೀನಿವಾಸ, ಹೆಚ್. ಸಿ.ಕೃಷ್ಣ ಎಲ್.ಕೆ.ರಥು, ಅನಿಲ್, ಜನುವಾಗೃತಿ ಪೇರಿಕೆಯ ಬ್ಯಾಡನೂರು ಚರುಷಣ್ಣ, ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ತಾಲ್ಲೂಕು ಯೋಜನಾಧಿಕಾರಿ ನಂಜುಂಡಿ, ಮೇಲ್ವಿಚಾರಕ ರಮೇಶ್ ಮತ್ತು ಸೇವಾ ಪ್ರತಿನಿಧಿಗಳು ಇದ್ದರು.

ದೇವೇಗೌಡರಿಗೆ ಭಾರತರತ್ನ ಪ್ರಶಸ್ತಿ ನೀಡಿ

ತುಮಕೂರು: ಹನೊಂದು ತಿಂಗಳ ಅವಧಿಗೆ ಭಾರತದ ಪ್ರಧಾನ ಮಂತ್ರಿಗಳಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ ಮಾಜಿ ಪ್ರಧಾನಮಂತ್ರಿ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಶಾಸಕ ಗೌರಿಶಂಕರ್ ಕೇಂದ್ರ ಸರ್ಕಾರ

ವನ್ನು ಒತ್ತಾಯಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ 3000 ಕ್ಕೂ ಹೆಚ್ಚು ಕೊರೋನಾ ಸೋಂಕಿತ ಕುಟುಂಬಗಳಿಗೆ ಮಾಜಿ ಪ್ರಧಾನಿಯವರ ಹೆಸರಿನಲ್ಲಿ ಪಡಿತರ ಮತ್ತು ತರಕಾರಿ ನೀಡಿ ಮಾತನಾಡಿದರು.

ಕೊಡಿಮುದನಹಳ್: ಕೋವಿಡ್ ಸೆಂಟರ್ನಲ್ಲಿ ಜಿಲ್ಲಾಡಳಿತ ಒಪ್ಪಿದರೆ ತನ್ನ ಸ್ವಂತ ಪೆಚ್ಚದಲ್ಲಿ 10 ಐಸಿಯು ಬೆಡ್ ಅಳವಡಿಸಲು ತಾವು ಸಿದ್ದರಿರುವುದಾಗಿ ಗೌರಿ ಶಂಕರ್ ಹೇಳಿದರು. ಮೂರನೆಯ ಅಲೆ ಅಪದಪಳಿಸುವ ಮೊದಲು ಬಳ್ಳಗೆರೆಯ ತಯಮ್ಮ ಮನೆಯ ಬಳಿಯೇ ಬೃಹತ್ ಬಹೆಂಡಲ್ ಹಾಕಿಸಿ ಐಸಿಯು ಬೆಡ್ ಗಳ ಸಮೇತ



ಕೊವಿಡ್ ಕೇರ್ ಸೆಂಟರ್ ಆರಂಭಿಸುವ ಬಗ್ಗೆ ತಾವು ಚಿಂತನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ತಾಲೂಕುಜೆಡಿಎಸ್ ಅಧ್ಯಕರಾಧರಾಮಚಂದ,ಪ ತಾಂಶಕಾರಣವಾಗಿ ಅಧ್ಯಕ್ಷ ರಾಭರಾಮಾರಿಯನ್ನು, ಚಲ್ಲಾ ಡೇವಿಸ್ ಕಾರ್ಯಾಆದ್ಯ ಕ್ಷ್ರಾಥ ಹಾರುನಗರು ಅನಂತಕುಮಾರ್, ಯುವಘಟಕದ ಕಾರ್ಯಾಧ್ಯಕ್ಷ ಸುವರ್ಣಗಿರಿಕುಮಾರ್, ಅಲ್ಲಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷ ಸ್ಥಾರ್ವರನ್ನು, ವಿಷ್ಣುವರ್ಧನ್, ಹತ್ತೇನಹಳ್ಳ ಮುಂಬುನಾಥ್, ಜಯಂತ ಗೌಡ, ಇತರರು ಹಾಜರಿದ್ದರು.

ಶಿಕ್ಷಕರಿಗೆ ದಿನಸಿ



ಶಿಡ್ರಭೌಟ್ಟ; ತಾಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಲಯ ಪ್ರೌಢಶಾಲಿ ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪಿಯುಸಿ ವಿದ್ಯಾರ್ಥಿಗಳ ಜೇನು ಗೂಡು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಿಕ್ಷಕರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹುಬ್ಬಿಕೊಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊರೋನಾ ಕಾರಣದಿಂದ ಖಾಸಗಿ ಶಿಕ್ಷಕರು ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಕುತ್ತಾಗಿದ್ದಾರೆ, ಸರ್ಕಾರ ಮತ್ತು ಯಾವುದೇ ಸಂಘನರಸ್ಥೆಗಳು ಖಾಸಗಿ ಶಿಕ್ಷಕರ್ಗೆ ನೆರವಾಗದೆ ಇರುವ ಸಂದರ್ಭದಲ್ಲಿ ಪ್ರಕರ್ಣನೆ ಮಾರ್ನಾರ್ಡಿಗಳು ಸರವಾಗದೆ ಇರುವ ಸಂದರ್ಭದಲ್ಲಿ ಪ್ರಕರ್ಣನ ಮಾತನಾಡಿ, ದೇಶಕ್ಕೆ ಪ್ರಭ್ವಾವತ ವಿದ್ಯಾರ್ಥಿಗಳನ್ನು ರಂಪಿಸುವ ಶಿಕ್ಷಕರು ಇಂದು ಶಿಕ್ಷಕ ವೈಯವು ಬಿಟ್ಟುವರ್ಯಾಯ ವೃತ್ತಿಗಳನ್ನು ಆರೀಟಿಸುಳಬೇಕಾದ ಪರಿಸ್ಥಿತಿ ಒದಗೆ, ನಮ್ಮ ಮಾಲೆಯ ಅರ್ಯವಿಸುಳುಕೊಡುದುಕೊಡುತ್ತಿದ್ದಾರ್ಥ ಮತ್ತು ಹೇಳು ಮಾತನಾಡಿ, ಕರಣಿಸುವ ಅರೀಟಿಸುತ್ತದೆ ಮಾನ್ಯ ಅರೀಟಿ ನೆರವಾಗುತ್ತಿರುವುದು ಸ್ವಾರ್ಥಾವಕ ಎಂದರು. ಹಿರಿಯ ವಿದ್ಯಾರ್ಥಿ ಸಂಗಿತ್ತ ಅರ್ಥಕ ಕೊಡುತವನ್ನು ಅರಿಸುವಿಸಿವೆ. ಹೊಡೆತಕ್ಕೆ ಹಲವು ಕ್ಷೇತ್ರಗಳು ಆರ್ಥಿಕ ಹೊಡೆತವನ್ನು ಅನುಭವಿಸಿವೆ. ಖಾಸಗಿ ಶಿಕ್ಷಕರು ಯಾವುದೇ ಆದಾಯದ ಮೂಲವಿಲ್ಲದೆ ಕೌಟುಂಬಿಕ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಈ ವಿಷಮ ಸಂದರ್ಭದಲ್ಲಿ ನಮ್ಮ ಕೈಲಾದ ಅಳಲು ಸೇವೆಯನ್ನು ಮಾಡುತ್ತಿದ್ದೇವೆ ಎಂದರು.

ಶಿಕ್ಷಕರಾದ ಎಸ್.ಮನ್ಸೂರ್ ಪಾಷ್ಟ ಎಂ.ಮುನಿಯಪ್ಪ ಸುಣತ, ಶಿಲ್ಪ ಸುಪ್ರಿಯ್, ಮೋಹನ್, ಶಿವಪ್ಪ ನಾಗೇಶ್, ಹಿರಿಯ ವಿದ್ಯಾರ್ಥಿ ಗಳಾದ ಪ್ರವೀಣ್ ಕುಮಾರ್, ಸುನಿಲ್, ವಿನಯ್ ಕುಮಾರ್, ಮುಖೇಶ, ಭರಶ್, ಕಿರಣ್ ಕುಮಾರ್, ಶೇಶ, ಮಾಲಾ ಹಾಜರಿದರು.

ರೈತರಿಂದ ಹಣ್ಣು ಖರೀದಿ



ತಿರಾ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ 25 ವರ್ಷ ಪೂರ್ಣಗೊಂಡ ಬೆಳಿ ಹಬದ ನೆನಪಿಗಾಗಿ ಜೆಡಿಎಸ್ ಮುಖಂಡ ಸಿ.ಆರ್. ಉಮೇಶ್ ರೈತರಿಂದ ಹಣ್ಣುಗಳನ್ನು ಖರೀದಿಸಿ, ಆಸ್ತ ಪೌಷ್ಟಿಕ ರಸಾಯನ ತಯಾರಿಸಿ ವಿತರಿಸಿದರು. ಆಸ್ಪತ್ರೆಯಲ್ಲಿನ ರೋಗಿಗಳಿಗೆ

ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ ದೇವೇಗೌಡರು ಹೆಮ್ಮೆಯ ಪ್ರತೀಕವಾಗಿದ್ದಾರೆ. ಅಧಿಕಾರವಧಿಯಲ್ಲಿ ರೈತವರ ನಿಲುವು ತೆಗೆದುಕೊಳ್ಳುವ ಮೂಲಕ ರೈತರ ಬದುಕಿನಲ್ಲಿ ಆಶಾ ಕಿರಣ ಮೂಡಿಸಿದರು. ಕೊರೋನಾ ಸಂಕಷ್ಟದಿಂದ ರೈತರು ಬೆಳೆದ ಹಣ್ಣುಗಳಿಗೆ ಮಾರುಕಟ್ಟೆ ಇಲ್ಲದೆ ಕಷ್ಟ ಅನುಭವಿಸುತ್ತಿರುವುದರಿಂದ ರೈತರಿಂದ ನೇರವಾಗಿ ಮಾವು, ಹಲಸು, ಬಾಳಹಣ್ಣು ಸೇರಿದಂತೆ ಅನೇಕ ತಾಜಾ ಹಣ್ಣುಗಳನ್ನು ಖರೀದಿಸಿ ಪೌಷ್ಟಿಕಯುಕ್ತ ರಸಾಯನ ತಯಾರಿಸಿ ಕೋವಿಡ್ ಸೊಂಕಿತರು ಹಾಗೂ ಆಸ್ಪತ್ರೆಯಲ್ಲಿನ ರೋಗಿ ಗಳಿಗೆ ವಿತರಿಸಲು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಾಥ್ ಹಾಗೂ ಡಾ.ಡಿ.ಎಂ.ಗೌಡ ಅವರಿಗೆ ಹಸ್ತಾಂತರಿಸಿದರು.

🔇 ಕಿರು ಸುದ್ದಿ

ವ್ಯಾಪಾರಕ್ಕೆ ಅವಕಾಶ ಕಲ್ಲಿಸುವಂತೆ ಒತ್ತಾಯ

ಮಂಡ್ಯ: ವ್ಯಾಪಾರವನ್ನೇ ನಂಬ ಜೀವನ ಮಾ ಡುತ್ತಿರುವ ವ್ಯಾಪಾರಸ್ಥರಿಗೆ ಕೊಂಬಡ್ ಲಾಕ್ ಡೌವ್ ತೀವ್ರ ಸಂಕಷ್ಟ ತಂದೊಡ್ಡಿದ್ದು, ವಾರದಲ್ಲಿ ಕನಿಷ್ಠ ಎರಡು–ಮೂರು ದಿನಗಳ ಕಾಲವಾದರೂ ವ್ಯಾಪಾರ–ಪಸಿವಾಟಿಗೆ ಅವಕಾಶ ಕಲ್ಪಿಸುವಂತೆ ಮಂಡ್ರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡ್ಯ ಜರ್ಡ್ನ ಮಾಣಕ್ಕೆ ಮತ್ತು ಕೃಗಾರಣೆ ಮಂಡಳ ಅಧ್ಯಕ್ಷ ಕೆ. ಪ್ರಭಾಕರ್ ಜಿಲ್ಲಾಧಿಕಾರಿಗೆ ಳನ್ನು ಒತ್ತಾಯಸಿದರು. ವಾಣಿಜ್ಞ ಮಂಡಳಿಯಿಂ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ 1.01 ಲಕ್ಷ ರಂಗ್ಯಗಳ ಡೆಕನ್ನು ಜಿಲ್ಲಾಧಿಕಾರಿ ಎಸ್. ಆಶ್ವತಿ ಅವ ರಿಗೆ ಹಸ್ತಾಂತರ ಮಾಹನಾಡಿದ ಅವರು, ಅವರು, ಕೋವಿಡ್ –19ನಿಂದಾಗಿ ಎಲ್ಲ ಚಟುವಟಿಕೆಗಳೂ ಸೃಗಿತಗೊಂಡಿವೆ. ಇದರಲ್ಲಿ ಆರಂಗಡಿ–ಮಂಗ ಸ್ಥಗಿತಗೊಂಡಿವೆ. ಇದರಲ್ಲಿ ಆರಂಗಡಿ–ಮಂಗ ಟುಗಳೂ ಹೊರತಾಗಿಲ್ಲ. ವ್ಯಾಪಾರವನೇ ನಂಬಿ ಬದುಕುವ ವ್ಯಾಪಾರಸ್ಥರಿಗೂ ಇದು ತುಂಬಾ ಸಂಕಷ್ಟ ತಂದೊಡ್ಡಿದೆ ಎಂದು ಹೇಳಿದರು. ಮಂಡಳ ಉಪಾಧ್ಯಕ್ಷ ಎನ್.ಡಿ. ಹರಿಪ್ರಸಾದ್, ಕಾರ್ಯದರ್ಶಿ ಎಸ್. ಸತೀಶ್ಬಾಬು, ಜಂಟಿ ಕಾರ್ಯದರ್ಶಿ ಕೆ.ಎಂ. ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಂಗೆಸ್ ನಿಂದ ಕೋವಿಡ್ ನಿಯಮ ಉಲಂಘನೆ

ಮಂಡ್ಯ : ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ ವತಿಯಿಂದ ಕೊರೋನಾ ವಾರಿಯಸ್ ಗಳಿಗೆ ಆಹಾರ ಕಿಟ್ ಗಳ ವಿತರಣೆ ವೇಳೆ ತೀವ, ಜನಸಂದಣಿ ಉಂಟಾಗಿ ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ಕೂರಲಾಗಿತ್ತು. ಪೊಲೀಸರು ಜನದಟ್ಟಣೆಯನ್ನು ತಡೆಯಲಾಗದೆ ಅಸಹಾಯಕರಾಗಿದ್ದರು. ನಗರದ ಜಯಜಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳನ್ನು ತುಂಬಿದ ಲಾರಿ, ಆಂಬ್ಯುಲೆನ್ಸ್ ತಂದು ನಿಲ್ಲಿಸಲಾಗಿತ್ತು. ಕೆಳಭಾಗದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು. ಪೌರ ಕಾರ್ಮಿಕರು ಇದ್ದರು. ದಿನಸಿ ಕಿಟ್ಗಳು ಕೊಡುವ ಸಮಯದಲ್ಲೂ ನೂಕುನುಗ್ರ ಉಂಟಾಯಿತು. ಜನರ ನಡುವೆಯೇ ಕೆಪಿಸಿಸಿ ಉಂಟಾಯಿತು. ಜಾರಿ ನಡುತಾಯಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಆಂಬ್ಯು ಲೆನ್ಸ್ ನೊಳಗಿನ ವ್ಯವಸ್ಥೆ, ಆಹಾರ ಪದಾರ್ಥಗಳರುವ ಲಾರಿಯನ್ನು ಪರಿಶೀಲಿಸಿ ಗುಣಮಟ್ಟವನ್ನು

ಬಡ ಜನರಿಗೆ ನೆರವು ನೀಡಿ: ರಾಜೀವ್

ಶಿದ್ದಘಟ್ಟ: ಕೊರೋನಾ ಮಹಾಮಾರಿಯಿಂದ ಉಂಟಾದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ದ ಜನತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿಗಳು ನೀಡಿದ ಸೇವೆ ಆತ್ಮಮೂಲ್ಯವಾದದ್ದು ಎಂದು ತಾಲ್ಲೂಕು ದಂಡಾಧಿಕಾರಿ ರಾಜ ರವರು ತಿಳಿಸಿದರು. ಇವರು ಶ್ರೀ ಕ್ಷೇತ್ರ ಧರ್ಮಸಳ ಯೋಜನೆಯ ವತಿಯಿಂದ ಶಿಡ್ಲಘಟ್ಟ ಸರಕಾರಿ ಆಸ್ಪತ್ರೆಗೆ ಸಂಸ್ಥೆಯೂ ನೀಡಿದ ಆಕ್ಷಿಜನ್ ಕಾನ್ವಂಚ್ರೇಟರ್ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯೂ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಈಗಾಗಲೇ ಸಾಕಾಷ್ಟು ಸೌಲಭ್ಯಗಳನ್ನು ನೀಡಿ ಜನತಾ ಸೇವೆಯೇ ಜನಾರ್ದನನ ಸೇವೆ ಎನುವ ರೀತಿಯಲಿ ಕೆಲಸ ಮಾಡುತ್ತಿದೆ ಎಂದು ತಿಳಿಸುತ್ತಾ ಪೂಜ್ಯರಿಗೆ

ಮ್ಯಾಕ್ ಚಾರ್ಲ್

ನಿಜಎನ್: ಎಲ್ 5518ಕ್ಕೆವಿ979ಪಿಎಲ್ಸ್ಬ003620, ನೋಂದಾಯಿತ ಕಚೇರಿ: 72/4, 1ನೇ ಮಹಡಿ, ಕನ್ನಿಂಗ್ ಹ್ಲಾಮ್ ರಸ್ತೆ, ಬೆಂಗಳೂರು – 560052, ದೂರವಾಣಿ: 080–4903 0000; ವಿಸ್ತರಣೆ: 3940 ಇ.ಮೇರ್: Investor.relations@maccharisindia.com ವೆಬ್ಸ್ಟೆಟ್: www.maccharlesindia.com

			ಸ್ವತಂತ್ರ		711
ವಿವರಗಳು	ಕೊನೆಗೊಂಡ ತ್ರೈಮಾಸಿಕ			ಕೊನೆಗೊಂಡ ವರ್ಷ	
	31ನೇ ಮಾರ್ಚ್ 2021 ಪರಿಶೋಧಿತ	31ನೇ ಮಾರ್ಚ್ 2020 ಪರಿಶೋಧಿತ	31ನೇ ಡಿಸೆಂಬರ್ 2020 ಪರಿಶೋಧಿತ	31ನೇ ಮಾರ್ಚ್ 2021 ಪರಿಶೋಧಿತ	31ನೇ ಮಾರ್ಚ್ 2020 ಪರಿಶೋಧಿತ
24.86	-47.41	3.74	13.39	-168.52	
24.86	-47.41	3.74	13.39	-168,52	
22.14	-43,48	3.74	10.67	-125.67	
20.41	-42.45	4.91	11.65	-125.15	
131.01	131.01	131.01	131.01	131.01	
			2780,38	2768.73	
3. ಪ್ರತಿ ಷೇರಿಗೆ ಗಳಿಕೆ (10 ರೂಪಾಯಿ ಮುಖದೆಲೆಯ ಷೇಕು)	1.69	-3.32	0.29	0.81	-9,59
ಮೂಲ & ದುರ್ಬಲ ರೂಪಾಯಿಗಳಲ್ಲಿ (ವಿಶೇಷ ಅಂಶಗಳಿಲ್ಲದೇ)					

		(ದಶಲಕ್ಷ ರೂಪಾಯಿಗಳಲ್ಲಿ) ಕ್ರೋಢೀಕೃತ				
ವಿವರಗಳು	ಕೊನೆಗೊಂಡ ತೈಮಾಸಿಕ			ಕೊನೆಗೊಂಡ ವರ್ಷ		
	31ನೇ ಮಾರ್ಚ್ 2021 ಪರಿಶೋಧಿತ	31ನೇ ಮಾರ್ಚ್ 2020	31ನೇ ಡಿಸೆಂಬರ್ 2020 ಪರಿಶೋಧಿತ	31ನೇ ಮಾರ್ಚ್ 2021 ಪರಿಶೋಧಿತ	31ನೇ ಮಾರ್ಚ್ 2020 ಪರಿಶೋಧಿತ	
						1. ಕಾರ್ಯಾಚರಣೆಯಿಂದ ಆದಾಯ (ನಿವ್ವಳ)
 ಈ ಅವಧಿಗೆ ನಿವ್ವಳ ಲಾಫ/ ನಷ್ಟ (ವಿಶೇಷ ಮತ್ತು ಸಾಮಾನ್ಯವಲ್ಲದ ಆಂಶಗಳಿಗೆ ಮುನ್ನ) 	24.94	-46.15	1.83	8.00	-230.57	
3. ಈ ಅವಧಿಗೆ ತೆರಿಗೆ ಪಾವತಿಗೆ ಮುನ್ನ ನಿವುಳ ಲಾಭ/ ನಷ್ಟ	24.94	-46.15	1.83	8.00	-230.57	
s. ಈ ಅವಧಿಗೆ ತೆರಿಗೆ ಪಾವತಿ ಬಳಿಕ ನಿವ್ವಳ ಲಾಧ/ನಷ್ಟ್ 🗀	22.22	-42.31	1.83	5.28	-172.07	
5. ಈ ಅವಧಿಗೆ ಒಟ್ಟು ಸಮಗ್ರ ಆದಾಯ "	20.48	-41.28	3.00	6.26	-171.55	
5. ಈಕ್ತಿಟಿ ಷೇರು ಬಂಡವಾಳ	131.01	131.01	131.01	131.01	131.01	
7. ಮೀಸಲು ಮತ್ತು ಹೆಚ್ಚುವರಿ				643,72	637.46	
8. ಪ್ರತಿ ಷೇರಿಗೆ ಗಳಿಕೆ (10 ರೂಪಾಯಿ ಮುಖಬೆಲೆಯ ಷೇರು)	1.70	-3.23	0.14	0.40	-13.13	
man a marca dominado (Cidad acadidado)					1	

ಟಿಪ್ಪಣಿ: ಮೇಲೆ ಹೇಳಿದ ತ್ರೈಮಾಸಿಕ/ ವಾರ್ಷಿಕ ಹಣಕಾಸು ಫಲಿತಾಂಕಗಳ ಸಂಪೂರ್ಣ ನಮೂನೆಯು ವಿನಿಮಯ ಕೇಂದ್ರದ ವೆಬ್ಸ್ಟೆಟ್: www.bseindia.com ಮತ್ತು ಕಂಪನಿ ವೆಬ್ಸ್ಟೆಟ್: www.maccharlesindia.com ನಲ್ಲಿ ಲಭ್ಯ

ಗೋಶಾಲೆಗಳಿಗೆ ಅಗತ್ಯ ನೆರವು

ಮಾರ್ಯ : ಕರ್ಮ ಚಿತ್ರವಾಗಿ ಅಭ್ಯಮ ಕರ್ಮ ಗೋಶಾಲೆಗಳಿಗೆ ಮೇವು ಒದಗಿಸುವ ಕಾರ್ಯವನ್ನು ಆಶ್ರಮದ ವತಿಯಿಂದ ನಡೆಸಲಾಗುತ್ತಿದೆ ಎಂದು ಪಾವಗಡ ರಾಮಕೃಷ್ಣಸೇವಾಶ್ರಮದ ಅಧ್ಯಕ್ಷ ಜಪಾನಂದಜೀತಿಳಿಸಿದರು. ತಾಲ್ಕೂಕಿನ ಮಿಡಿಗೇಶಿ ಹೋಬಳಿಯ ಚನ್ನಮಲ್ಲನಹಳ್ಳಿ ಗಾ.ಮದ ಸುರಬಿ ಗೋ ಶಾಲೆಗೆ ಇನೋಸಿಸ್ ಪೌಂಡೇಶನ ಹಾಗೂ ಆಶ್ರಮದ ವತಿಯಿಂದ 4 ಲೋಡ್ ಗಳಷ್ಟು ಮೇವು ಹರ್ಚಿ ಅತ್ಯಮದ ಜನರುಂದ + ರೋಡ್ ಗಳಷ್ಟು ಮನ್ನು ಎತರಿಸಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವು ನೀಡುತ್ತಿದ್ದು ಮೂಕ ಪ್ರಾಣಿಗಳತ್ತ ಗಮನ ಹರಿಸಿ ಎಲ್ಲಾ ಗೋಶಾಲೆಗಳಿಗೂ ಮೇವು ನೀಡಲಾಗುತ್ತಿದೆ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸಲು



ಗೋಶಾಲೆಗಳು ಅಗತ್ಯವಾಗಿದೆ ಎಂದ ಅವರು ರಾಸುಗಳಿಗೆ ಮೇವುಹಾಕಿ ನೀರು ಕೊಡುವುದು ಪುಣ್ಯದ ಕೆಲಸವಾಗಿದೆ ಈ ಗೋಶಾಲೆಯಲ್ಲಿ 160 ರಾಸುಗಳಿದ್ದು ಮುಂದಿನ ದಿನಗಳಲ್ಲು ಮೇವು ವಿತರಿಸಲಾಗುವುದು ಎಂದರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

elephone No: 08194-225713

(ಜಿಲ್ಲಾ ನಗರಾಭಿವೃದ್ಧಿ ಕೋಶ)

E-mail: dudc_ctg@yahoo.co.in ದಿಪಾಂಕ: 28.05.2021

5, XO.	ಸಂಕ್ಷಿತ್ರ ವಿವರ	ವರ್ಷಕ್ಕೆ ಸರಕು ಮತ್ತು ಸೇವೆಗಳ ಅಂದಾಜು ಮೌಲ್ಯ (ರೂ. ಲಕ್ಷ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ವಿತರಣಾ ಬೇಳಾ ಪಟ್ಟ
1	ත-න්යුණුවක්වක් කියවෙන්වේ ප්ර ක්ෂෙන්ඩුරාවේ ඡනවෙන් පසුගත්දී ප්මුතාව ස්වූතා ප්මුතාව ත්රජාන කෘදුරගමුව තුරුවක භූවේසවෙන් එක්ව විද්යාවේ ධ්යවත්වක් (තුර්වේ එරණු සියවරුවීවේ-22/කඩවිස් 1994)	ಸರ್ಕಾರಿ 208.05 ಆದೇಶ ಸಂ. ಎಫ್ಡ್ ಡಿ675; ವೆಚ್/12/		
2	ಇ-ಪ್ರೊಕ್ಕೂರ್ ಮಂಟ್ ಪೋರ್ಟರ್ನಲ್ಲಿ ದರ ವೇಳುಪಟ್ಟಿಯಂತೆ ಕರ್ನಾಟಕ ರಾಜ್ಯದಲ್ಲಿ ಚಿತ್ರದರ್ಗ ಜಿಲ್ಲೆಯ ಚಳ್ಳಕರೆ, ಹಿರಿಯೂರು, ಹೊಸರುರ್ಗ, ಹೊಳಲ್ಲಿರೆ ಮತ್ತು ಮೊಳಕಾಲ್ಕೂರು ನಗರ ಸ್ಥಳೀಯ ಪ್ರದೇಶಗಳಲ್ಲಿನ ಇಂದಿರಾ ಕ್ಯಾಂಟೀರ್ಗಳಿಗಳಿಗೆ ಅಮಗೆ ಸೇವೆಗಳನ್ನು ಒದಗಿಸುವುದು, (ಇಂಡೆಂಟ್ ಸಂಪ್ರೆ ಡಿಎಂಪಿ/2021-22/ ಜಎನ್ಡಾಡಿ/1997)	353.69	2020, 2020, 2001, 2001, 2011, 2012, 2020	ಜನಲ್ಲಿ ತಿಳಿಸಿರು ವಂತೆ.

ಆಸಕ್ತಿಯುಳ್ಳ ಆಡುಗೆ ಗುತ್ತಿಗೆದಾರರು ಚಿಂಡರ್ನಲ್ಲಿ ಭಾಗವಹಿಸಲು ಇ-ಸ್ಪೊಕ್ಕೂರಮಂಚ್ ಪ್ಲಾಚ್ಞಾರರ ನೋಂದಾಯಿಸಬೇಕು. ಗುತ್ತಿಗೆದಾರರು ಚಿಂಡರ್ ದಸ್ತಾವೇಜುಗಳನ್ನು ಇ-ಸ್ಪೊಕ್ಕೂರಮಂಚ್ ಪ್ಲಾಚ್ಞಾರರು http://w eprockamataka.gov.in ನಿಂದ ಡೌನ್ಲ್ ಬೀಡ್ ಮಾಡಿಕೊಳ್ಳಬಹುದು ಮತ್ತು ಟಿಂಡರ್ ಪ್ರಕ್ರಿಯೆ ಮೆಲ್ಡವನ್ನು

ವಿದ್ಯಾಪ್ರವಾಗಿಯೇ ಸಲ್ಲಿಸುವುದು. ಮೇಳಾಪಟ್ಟೆ ಮತ್ತು ಇತರೆ ಮಾಹಿತಿಗಳು ಈ ಕೆಳಕಂಡಂತಿವೆ: (1) ಪ್ರೀ-ದಿಡ್ ಸಭೆಯ ದಿನಾಂಕ: 09.06.2021 lb:00 (2) ಭರ್ತಿ ಮಾಡಿದ ಟೆಂಡರ್ ದಸ್ತಾವೇಜುಗಳನ್ನು ಆಶ್*ಲೋಡ್ ಮಾಡಲು ಕೊನೆಯ ದಿನಾಂಕ: 28.06.2021*

MAC CHARLES (INDIA) LIMITED

CIN: L5510KA1979PLC003620

Regd. Office: 72/4, 1st Floor, Cunningham Road, Bangalore - 560052

Tel.no. 080 - 4903 0000; Extn: 3940

Email: investor.relations@maccharlesindia.com| web: www.maccharlesindia.com

(INR in Millions)

	Standalone					
	Quarter ended			Year Ended		
Particulars	31st March,2021	31st March,2020	31st December,2020	31st March,2021	31st March,2020	
-	Audited	Audited	Audited	Audited	Audited	
. Total Income from Operations(net)	90.78	62.22	59.45	269.84	280.04	
. Net profit/(loss) for the period (before Exceptional ind/or Extraordinary items)	24.86	-47.41	3.74	13.39	-168.52	
. Net Profit / (Loss) for the period before tax	24.86	-47.41	3.74	13.39	-168.52	
. Net Profit / (Loss) for the period after tax	22.14	-43.48	3.74	10.67	-125.67	
. Total Comprehensive Income for the period	20.41	-42.45	4.91	11.65	-125.15	
5. Equity Share Capital	131.01	131.01	131.01	131.01	131.01	
7. Reserves & Surplus				2780.38	2768.73	
Basic & Diluted in Rs. (no Extraordinary Items)	1.69	-3.32	0.29	0.81	-9.59	
					(INR in Millio	
	Consolidated					
Santianiana .	Quarter ended			Year Ended		
Particulars	31st March,2021	31st March,2020	31st December,2020	31st March,2021	31st March,202	
Ì	Audited		Audited	Audited	Audited	
. Total Income from Operations(net)	103.47	76.67	71.78	319.11	339.19	
. Net profit/(loss) for the period (before Exceptional nd/or Extraordinary items)	24.94	-46.15	1.83	8.00	-230.57	
. Net Profit / (Loss) for the period before tax	24.94	-46.15	1.83	8.00	-230.57	
. Net Profit / (Loss) for the period after tax	22.22	-42.31	1.83	5.28	-172.07	
. Total Comprehensive Income for the period	20.48	-41.28	3.00	6.26	-171.55	
. Equity Share Capital	131.01	131.01	131.01	131.01	131.01	
. Reserves & Surplus				643.72	637.46	
. Earning per share (Face value of Rs.10/- each);	1.70	-3.23	0.14	0.40	-13.13	
Basic & Diluted in Rs. (no Extraordinary Items)			1 1			

Notes: The full format of the said quarterly/year ended financial results are available on the exchange website www.bseindia.com and the company website www.maccharlesindia.com

Place: Bangalore Date: 03.06.2021 For and on behalf of the Company Mac Charles (India) Limited

Sartaj Sewa Singh Whole-time Director

